



# ದುಡ್ಡು ಕೊಟ್ಟು ಓಡೋರ ಜಾತ್ರೆ

■ ಚಿತ್ರ-ಬರಹ: ಸೀತಾ ಕೇಶವ, ಸಿಡಿ

ಸ್ವಿಡಿಯ 'ಸನ್ ಹೆರಾಲ್ಡ್ ಸಿಟಿ ಓ ಸರ್ಫ್' ಜನಪ್ರಿಯ ರಸ್ತೆ ಓಟ ಸ್ಪರ್ಧೆ. 1971ರಲ್ಲಿ ಶುರುವಾದ ಈ ಓಟ 14 ಕಿ.ಮೀ. ಅಂತರದ್ದು. ನ್ಯೂ ಸೌತ್‌ವೇಲ್ಸ್‌ನ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಮತ್ತು ವಿಮೆನ್ಸ್ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಜತೆಗೂಡಿ ಆರಂಭಿಸಿದ ಓಟವಿದು. ಆರಂಭದ ವರ್ಷದಲ್ಲಿಯೇ 1576 ಮಂದಿ ಭಾಗವಹಿಸಿದ್ದು, ಅವರಲ್ಲಿ 1509 ಮಂದಿ ನೂರು ನಿಮಿಷಗಳಲ್ಲಿ ಓಟ ಮುಗಿಸಿದ್ದನ್ನು ಹಳಬರು ನೆನಪಿಸಿಕೊಳ್ಳುತ್ತಾರೆ. 1973ರಿಂದಲೂ ಈ ಸ್ಪರ್ಧೆ ಪ್ರತಿ ವರ್ಷದ ಆಗಸ್ಟ್ ಎರಡನೆ ಭಾನುವಾರ ನಡೆಯುತ್ತಿದೆ. 2000ದಲ್ಲಿ ಮಾತ್ರ ಸಿಡಿ ಒಲಿಂಪಿಕ್ಸ್ ಇದ್ದುದರಿಂದ ಜುಲೈನಲ್ಲಿ ನಡೆದಿತ್ತು.

ನಾನು ಮತ್ತು ನನ್ನ ಪತಿ ಈ ಓಟದಲ್ಲಿ ಭಾಗವಹಿಸಲು ಶುರು ಮಾಡಿದ್ದು 1998ರಲ್ಲಿ. ಆದರೆ ನನ್ನದು ಈ ಸಲ ಮೂರನೆಯ ಓಟ. ಆಗ ಪ್ರವೇಶಕ್ಕೆ 45 ಡಾಲರ್‌ಗಳ ಶುಲ್ಕವಿತ್ತು. ಕ್ರಮೇಣ ಅದು ಏರಿಕೆಯಾಗಿ ಈಗ ಮೊದಲು ನೋಂದಾಯಿಸಿದವರಿಗೆ 85 ಡಾಲರ್‌ಗಳಷ್ಟಿದೆ.

ನಮ್ಮೂರಲ್ಲಿ ಜಾತ್ರೆ ಇದ್ದಂಗೆ ಇಲ್ಲಿ ಈ ಓಟ. ಊರವರೆಲ್ಲ ಋಷಿಯಿಂದ ಭಾಗವಹಿಸುತ್ತಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಅತಿ ಹೆಚ್ಚು ಕಾಳಜಿ ಇರುವ ಜನರು ಇಲ್ಲಿಯವರು. ಈ ಓಟವನ್ನು ಕಡಿಮೆ ಅವಧಿಯಲ್ಲಿ ಓಡಿ ಮುಗಿಸುವ ಪ್ರಯತ್ನವನ್ನು ಎಲ್ಲರೂ ಮಾಡುತ್ತಾರೆ. 1988 ರಲ್ಲಿ ಸ್ಟೀವ್ ಮೊನೆಗೆಟ್ಟಿ ಎಂಬಾತ 40 ನಿ.03 ಸೆಕೆಂಡ್ಸ್ ನಲ್ಲಿ ಓಟ ಮುಗಿಸಿದ್ದು ಹಾಗೂ ಸೂಸಿ ಪವರ್ ಎಂಬ ಮಹಿಳೆ 45 ನಿಮಿಷಗಳಲ್ಲಿ ಓಡ ಮುಗಿಸಿದ್ದು ಈವರೆಗಿನ ದಾಖಲೆ. ಈವರೆಗೆ ಯಾರಿಗೂ ಆ ದಾಖಲೆ ಮುರಿಯಲು ಆಗಿಲ್ಲ.

ಓಟ ಎಂದರೆ ಓಟ ಮಾತ್ರವಲ್ಲ, ನಡುನಡುವೆ ನಡಿಗೆಯೂ ನಡೆಯುತ್ತದೆ- ಸುತ್ತಾಡುವರು ಸುಧಾರಿಸಿಕೊಳ್ಳಲು. ಸಿಡಿಯ ಸಿ.ಬಿ.ಡಿ ಪಶ್ಚಿಮ ಭಾಗದ ಹೈಡ್ ಪಾರ್ಕ್ ನಿಂದ ಓಟ ಶುರುವಾಗಿ, ಕಿಂಗ್ಸ್ ಕ್ರಾಸ್, ರತ್ನರ್ಸ್ ಬೆ, ಡಬಲ್ ಬೆ, ರೋಸ್ ಬೆ ವಾಕ್ವೋಸ್, ಡೋವರ್ ಹೈಟ್ಸ್ ಸೇರಿ ಬೋಂಡೈ ಬೀಚ್‌ನಲ್ಲಿ ಮುಗಿಯುತ್ತದೆ.

ಹೀಗೆ ನಡೆಯುವಾಗ ಆಗುವ ಅನುಭವವೂ ವಿಶಿಷ್ಟ. ನಾನಾ ತರಹದ ಸ್ಪರ್ಧಿಗಳು, ವೇಷಭೂಷಣ, ಮಾತುಕತೆ! 'ನಿನ್ನದು ಇದೇ ಮೊದಲ ಸಲಾನಾ?', ಹಾಂ, ಹೂಂ.. ನಿಟ್ಟುಸಿರು, ಉಸಿರಾಟ, ಉತ್ತೇಜನ ಎಲ್ಲವೂ ಚೆನ್ನಾಗಿರುತ್ತದೆ. ನಡೆಯುವಾಗಲೂ ಕಷ್ಟದ ಭಾಗವೆಂದರೆ 'ಹಾರ್ಟ್ ಬ್ರೇಕ್ ಹಿಲ್.' ಇಲ್ಲಿ ಅರ್ಧ ಮಾರ್ಗ ನಡಿಗೆ, ನಂತರ ಕಡಿದಾದ ಇಳಿಜಾರು. ಮನರಂಜನೆ, ಬ್ಯಾಂಡ್ ಸಂಗೀತ, ಬಾಯಾರಿಕೆ ನೀಗಿಸಲು ಅಲ್ಲಲ್ಲಿ 'ಪವರ್‌ಏಡ್' ನಿಲ್ಲಾಣ. ಪ್ರಕೃತಿಕರೆಗೆ ಮೊಬೈಲ್ ಟಾಯ್ಲೆಟ್ ಅನುಕೂಲ. 'ಸಿಟಿ ಓ ಸರ್ಫ್' ದಾರಿಯಲ್ಲಿ ಪ್ರಕೃತಿ ಸೌಂದರ್ಯವೂ ಚೆನ್ನಾಗಿದೆ. ಸ್ಪರ್ಧೆಯಲ್ಲಿ ಅಮೆರಿಕ, ಬ್ರಿಟನ್, ದಕ್ಷಿಣ ಆಫ್ರಿಕಾ, ಕೆನ್ಯಾ, ತಾಂಜಾನಿಯಾ, ಫಿನ್‌ಲ್ಯಾಂಡ್‌ನಿಂದಲೂ ಸ್ಪರ್ಧಿಗಳು ಬರುತ್ತಾರೆ. ಆ ದೇಶದವರೂ ಮೊದಲ ಸ್ಥಾನ ಗಳಿಸಿದ್ದುಂಟು.

ಪ್ರತಿ ವರ್ಷ ಹೆಚ್ಚುತ್ತಿರುವ ಸ್ಪರ್ಧಿಗಳ ಸಂಖ್ಯೆಯನ್ನು ನಿರ್ವಹಿಸಲು 2010ರಿಂದೀಚೆಗೆ ಕೆಲವು ಪೂರ್ವಭಾವಿ ಗುಂಪುಗಳನ್ನು ಮಾಡಲಾಗಿದೆ. ಅದರಲ್ಲಿ 70 ನಿಮಿಷ, 90 ನಿಮಿಷ, ಓಪನ್ ಎಂಟ್ರಿ, ಜಾಗಿಂಗ್ ಮತ್ತು ಕೊನೆಯದಾಗಿ 'ಬ್ಯಾಕ್ ಆಫ್ ದಿ ಪ್ಯಾಕ್' ನಡಿಗೆ! ವ್ಹೀಲ್‌ಚೇರ್, ಮಕ್ಕಳ ಪ್ರಾಮ್ ಹಿಡಿದು ನಡೆಯುವವರಿಗೂ ಅವಕಾಶವಿದೆ. 2015ರಲ್ಲಿ ಸ್ವತಃ ಪ್ರಧಾನಮಂತ್ರಿ ಟೋನಿ ಅಬಾಟ್ ಈ ಓಟದಲ್ಲಿ ಭಾಗವಹಿಸಿದ್ದರು.

ಸನ್ ಹೆರಾಲ್ಡ್ ಸಿಟಿ ಓ ಸರ್ಫ್ ಈ ಓಟದ ಮೂಲಕ ನಿಧಿ ಸಂಗ್ರಹ ನಡೆಸುತ್ತಿದೆ. ವೆಸ್ಟ್ ಪ್ಯಾಕ್, ಅಡಿಡಾಸ್, ಸಿಂಗಪೂರ್ ಏರ್‌ಲೈನ್ಸ್, ಬಿ.ಎಂ.ಡಬ್ಲ್ಯು ಹಾಗೂ ಅನೇಕ ಕಂಪೆನಿಗಳು ಓಟದ ಪ್ರಾಯೋಜಕತ್ವ ವಹಿಸಿವೆ. ಈ ನಿಧಿಯನ್ನು ಬ್ರೈನ್ ಕ್ಯಾನ್ಸರ್, ನ್ಯಾಷನಲ್ ಬ್ರೈನ್ ಕ್ಯಾನ್ಸರ್ ಫೌಂಡೇಶನ್ ಮುಂತಾದ ಸಂಸ್ಥೆಗಳಿಗೆ ನೆರವಾಗಿ ಒದಗಿಸಲಾಗುತ್ತಿದೆ.

ಈ ಸಲ ನಾನು 120 ನಿಮಿಷಗಳ ಒಳಗಾದರೂ ನಡಿಗೆ ಮುಗಿಸಬೇಕೆಂದು ಸಂಕಲ್ಪಿಸಿದ್ದೆ. ಅದಕ್ಕೆ ತಕ್ಕಂತೆ 117.34 ನಿಮಿಷಗಳಲ್ಲಿ ಮುಗಿಸಿದೆ. ನನ್ನ ಮಗ 90 ನಿಮಿಷಗಳಲ್ಲಿ ಓಟ ಮುಗಿಸಿದ.